

## ಕಾಲಚೆಕ್ಕದ ಉರುಳಿನಲ್ಲಿ ಮತ್ತೆ ಒಂಟಿಯಾದ ಕರುಳು

‘ಯಾರು ಸಾಲ ಮಾಡಲ್ಲ ಅಪ್ಪಾ? ದೇಶಾನೇ ಮಾಡುತ್ತೇ...’

ಮಗ ಅತ್ಯಾಹದಿದ್ದಾನೆ. ಅವನ ಉತ್ಸಾಹಕ್ಕೆ ಕಡ್ಡಿ ಹಣ್ಟಲು ಮನಸ್ಸಾಗಲೀಲ್ಲ ಶಿವರಾಮನಿಗೆ.

‘ಪನೋ ನಿನ್ನ ಧೈರ್ಯ...’ ಅಂದ ಅರೆಮನಸ್ಸಿನಿಂದ.

\*\*\*

ಲೆಕ್ಕಾಚಾರ ಅಂದರೆ ಲೆಕ್ಕಾಚಾರ. ಅಪ್ಪ ಹೆಚ್ಚೊಂದು, ಮಗ ಹೆಚ್ಚೊಂದು ಗೊತ್ತಾಗದ ವ್ಯವಹಾರ. ಅಪ್ಪ, ಮಕ್ಕಳಿಂತಹ ಸನಿಹದ ಸಂಬಂಧಗಳಲ್ಲಿ ಮಾತ್ರ ನಡೆಯುವಂತಹುದು.

‘ಬ್ಯಾಕ್ಲೋರೋ ಜರ್ಮನ್ ಮಾರಾಟದ ದುಡ್ಡ ತೆಗೆದು ಮನೆ ಮೇಲೆ ಹಾಕು...’ ಅಂದ ಶಿವರಾಮ.

‘ಬೇಡ ಅಪ್ಪಾ, ನಿಮ್ಮ ಅಗತ್ಯಕ್ಕೆ ಬೇಕಾಗುತ್ತೇ.

ಅದನ್ನ ಮುಟ್ಟೊಂದು ಬೇಡ...’ ಅಂದ ಪ್ರಸನ್ನ.

‘ಇದೂ ಅಗತ್ಯಾನೇ ಅಲ್ಲೊಂದೇ? ಬೆಂಗಳೂರು ಹೇಬೆಲಿ ಸ್ವಂತ ಮನ ಅಂತ ಇದ್ದೇ ಎಮ್ಮೋ ವಿಚ್ಯು ಉಳಿತಾಯ...’

‘ಹಾಗಂತ ನಿನ್ನ ದುಡ್ಡಿಗೆ ಕೈ ಹಾಕೋಕೆ ನನ್ನ ಮನಸ್ಸು ಬಿಬ್ಬಲ್ಲ’

ಶಿವರಾಮ ಮಧ್ಯಮ ಮಾರ್ಗ ಸೂಚಿಸಿದ, ನ್ಯಾಯೋಚಿತವಾಗಿ.

‘ಆಗ ಬ್ಯಾಕ್ಲೋರಿ ಸಾಲ ತಗಂಡೆ ಬಿಡ್ಡಿ ಕಟ್ಟೇಕು ತಾನೇ?’

‘ಹೂಂ ಮತ್ತೆ’

‘ಸುಮ್ಮುವ್ವೆ ಬಿಡ್ಡಿಗೆ ಯಾಕೆ ದುಡ್ಡ ಚೆಲ್ಲೇಕು? ಜರ್ಮನ್ ಮಾರಾಟದ ದುಡ್ಡಲ್ಲಿ ಸಮಾ ಮೂರು ಪಾಲಾಗ್ರೇಫಿತು, ಹೌದಾ, ಅಲ್ಲಾ?’

‘ಪನೂ ಬೇಡಾಂತ ಅವನು ಕೈ ಬೀಸೊಂಡು ನಡೆಯಬಿಟ್ಟಲ್ಲ...’ ಅಂದಷ್ಟು ಸಿತಾಲಪ್ಪೆ ಭಾರವಾದ ದನಿಯಲ್ಲಿ.

‘ಈಗ ಸಮಾ ಎರಡು ಪಾಲು. ಅಂದ್ದೇ ನಿನ್ನ ದುಡ್ಡ ಇಪ್ಪತ್ತು ಲಕ್ಷ. ನನ್ನ ದುಡ್ಡ ಇಪ್ಪತ್ತು ಲಕ್ಷ.’

‘..’

‘ನಿನ್ನ ಪಾಲಿಂದು ತಗೊಂಡಿದು. ನಿನ್ನ

ಮನೆಗೆ ಹಾಕು. ಅಗತ್ಯಕ್ಕೆ ನಮ್ಮ ಹತ್ತ ಇರ್ಲೋ ದುಡ್ಡ ಸಾಕೆ ಸಾಕು. ತಿರಾ ಬೆಂಗಳೂರಾದ್ದೇ ನೀನು ಬಿಟ್ಟು ಹಾತ್ತಿಯಾ?’

‘ಭೇ ಭೇ’

‘ನಮಗೆ ಹಿಂದಿದ್ದಪ್ಪು ಕಾಲ ಮುಂದಿಲ್ಲ. ಅಬ್ಜಬ್ವಾ ಅಂದ್ದೇ ಇನ್ನೆಮ್ಮೆ ವರ್ಷ ಬರುಕೆಂಡೆವೀ?’

‘ಕಟ್ಟ ಮಾತು ಆಡ್ಯೇಡ ಅಪ್ಪ. ನಿಂಗೆ ಯಾವ ಮಹಾ ವರುಸ್ಸು?’

‘ಯಾರ ಆಯುವ್ವ ಎಷ್ಟಿರ್ತೇಂತ ಚೂಟಿ ನೋಡೋಕೆ ಬರುತ್ತಾ? ಮನಸ್ಸು, ಬುದ್ಧಿ ನೇಟ್ಟಿಗೆ ಕಾದ್ದೇ ವ್ಯವಸ್ಥೆ ಮಾಡಿದೋದರ್ವಾ’

ಅರೆಮನಸ್ಸಿನಿಂದ ಹೊಂಗುಟ್ಟಿದ ಪ್ರಸನ್ನ. ದುಡ್ಡಿನ ಅಗತ್ಯ ಅವನಿಗೆ ಇದೆ ಮತ್ತು ಅದು ತನ್ನ ಹಕ್ಕಿನ ದುಡ್ಡ ಎಂದು ಅಪ್ಪ ಮನಸ್ಸುವಾರ್ವಕವಾಗಿ ಹೇಳುವಾಗ ತೆಗೆದುಕೊಳ್ಳುವದರಲ್ಲಿ ಏನಿದೆ ತಪ್ಪ? ಹೀಗೆ ಶಿವರಾಮ ಸಿತಾಲಪ್ಪೆ ಜರ್ಮನ್ ಮಾರಿದ ದುಡ್ಡಿನಲ್ಲಿ ಮಗನ ಪಾಲಿನ ಹಣವನ್ನು ಅವನಿಗೆ ಸಲ್ಲಿಸಿ ನಿರುಮ್ಮುಳ್ವಾದ.

\*\*\*

ಸ್ವಂತ ಮನೆ ಆಗಿ ಎರಡು ವರ್ಷ ಅನ್ನವುದರಲ್ಲಿ ಪ್ರಸನ್ನನಿಗೆ ಮದುಬೆಯ ಯೋಗ ಕೂಡಿ ಬಂತು. ಶಿವರಾಮನಿಗೆ ಬೆಂಗಳೂರಲ್ಲಿ ಪರಿಚಯವಾಗಿ,

